




# ನಾಟಿ ಹುಂಜ

■ ಗುರುಪ್ರಸಾದ್ ಕಂಟಲಗೆರೆ

ಕಲೆ: ಹೂಗಾರ್ ಎನ್.ವಿ.

ಈಗ್ಗೆ ಆರು ತಿಂಗಳ ಹಿಂದೆ ಕರಿಯಪ್ಪನವರು ಬಂದಿದ್ದರು. ಕರಿಯಪ್ಪನವರೆಂದರೆ ಆ ಕಾಲಕ್ಕೆ ರಂಗಯ್ಯನ ಕುಟುಂಬಕ್ಕೆ ಅಳಿಯನ ರೂಪದ ಬಂದಿದ್ದ ಮೊದಲ ಸರ್ಕಾರಿ ನೌಕರ. ಅಳತೆ ಮತ್ತು ತೂಕ ಇಲಾಖೆಯಲ್ಲಿದ್ದ ಇವರನ್ನು ಕಂಡರೆ ಅಂಗಡಿ ಮಳಿಗೆಯವರು ಗಡಗಡ ನಡುಗಿಬಿಡುತ್ತಿದ್ದರೆಂದೂ, ಅವರು ಕೇಳಿದ್ದನ್ನು ಇರುವಲ್ಲಿಗೇ ತಂದು ಒಪ್ಪಿಸಿ ಹೋಗುತ್ತಾರೆಂದು ಮಾವ ಬರುತ್ತದೆಂಬ ಸುದ್ದಿ ಮುಟ್ಟಿದ ದಿನದಿಂದಲೂ ರಂಗಯ್ಯ ಹೇಳಲು ಶುರುವಿಟ್ಟುಕೊಳ್ಳುತ್ತಿದ್ದ. ಕಾಗದ ತಲುಪಿದ ವಾರಕ್ಕೆ ಕರಿಯಪ್ಪನವರು ಇಳಿದುಕೊಳ್ಳುತ್ತಿದ್ದರು. ಕರಿಯಪ್ಪನವರಿಗೆ ರಂಗಯ್ಯನೊಂದಿಗೆ ನಾಟಿ ಕೋಳಿಗಳ ಮೇಲೆ ಎಲ್ಲಿಲ್ಲದ ಮೋಹ. ಇತರ ನಂಟರು ಬಂದಾಗ ಬಿಸಾಡುವ ಮೂಳೆಗಾಗಿ ರಾಪಾಡುವ ಸಾಕಿದ ನಾಯಿ ಬೈರ, ಕರಿಯಪ್ಪನವರ ಉಂಡ ಎಂಜಲು ಚೆಲ್ಲಿದಾಗ ಎದ್ದು ಅವಸರಿಸದೆ ಮಲಿಗತ್ತಲೆ ನೋಡಿ ಸುಮ್ಮನಾಗಿಬಿಡುತ್ತಿತ್ತಂತೆ. ಅಷ್ಟರ ಮಟ್ಟಿಗೆ ಕರಿಯಪ್ಪನವರು ಮೂಳೆಯನ್ನೂ ಬಿಡದೆ ಪುಡಿಗಟ್ಟುತ್ತಿದ್ದರೆಂದು ನಾದಿನಿ ಅಲ್ಲಲ್ಲೆ ಹೇಳಿಕೊಂಡಿದ್ದಳು. ಅಕ್ಕನ ಗಂಡ ದೊಡ್ಡ ಅಧಿಕಾರಿ, ರಂಗಯ್ಯ ಕೇಳಬೇಕೆ! ಮಾವನಿಗಂದೇ ಹೆಸರಿಕ್ಕೆ ವರ್ಷದಿಂದಲೂ ನಾಕಾರು ನಾಟಿಕೋಳಿಗಳನ್ನು ಬಿಟ್ಟುಕೊಂಡಿರುತ್ತಿದ್ದ.

ಇಂಥ ಕರಿಯಪ್ಪನವರು ರಿಟೀರ್ಡ್ ಆದಮೇಲೆ ಇದೇ ಮೊದಲ ಬಾರಿಗೆ ಅಜಾನಾಕ್ ಆಗಿ ಊರಿಗೆ ಬಂದಿಳಿದಿದ್ದರು. ಅದೂ ಯಾವ ಸುಲಾಕೂ ಕೊಡದೆ, ಮಗಳ ಲಗ್ನಪತ್ರಿಕೆಯೊಂದಿಗೆ. ಹಿಂದೆಲ್ಲ ಬಂದಾಗ ವಾರಗಟ್ಟಲೆ ಇದ್ದು ಮಾವಿನ ಬೇವಿನ ತಂಪಿನ ಕೆಳಗಿದ್ದು ಹೋಗುತ್ತಿದ್ದ ಕರಿಯಪ್ಪನವರು ಇಂದು ಊರೂರಮೇಲೆ ಲಗ್ನಪತ್ರಿಕೆ ಹಂಚಿಕೊಂಡು ಸಂಜೆಮಾಡಿಕೊಂಡು ಬಾಮ್ಮದನೂರಿಗೆ ಬಂದಿದ್ದರು. ಬಂದವರೆ 'ಈಗ ಉಳಿಯಲು ಟೈಮಿಲ್ಲ, ಮದ್ದೆ ಹತ್ತ ಬಂತು, ಎಲ್ಲಾ ಬರಪ್ಪ' ಎಂದು ಕುದುರೆ ಮೇಲೆ ನಿಂತವರಂತಾಡುತ್ತಿದ್ದರು.



'ಇವತ್ತು ಬೆಳಿಗ್ಗೆ ಬಾಗಿಗೆ ಬಂದು ಕೋಳಿ ಕೂಗಿದಾಗ್ಗೆ ಯಾರ ಬತ್ತರೆ ಅಂತ ಅಂದ್ವಂಡೆ, ಯಂಗ ಮಾವ್ ಬಂದ್ವೆ' ಅಂದ ನಾದಿನಿ ಮಾತು ಕೇಳಿ ಕರಿಯಪ್ಪನವರಿಗೆ ಕುದುರೆಯಿಂದ ದಢಾರನೆ ಕೆಳಕ್ಕೆ ಜಿಗಿದಂತಾಯಿತು. ಎದುರಿಗೇ ಒಂದು ಕಾಲೆತ್ತಿ ತಲೆಯನ್ನೂ ಎತ್ತಿ ಜಂಬದಿಂದ ಅತ್ತಿತ್ತ ದಿಟ್ಟಿಸುತ್ತಿರುವ ಹುಂಜನನ್ನು ತೋರಿಸುತ್ತ 'ಮಾವೋ ಯಂಗು ಆ ಹುಂಜೆ ಕುಯ್ಯನಿರಾವ್, ಅದೇನ್ ಅಂಗಾಡ್ತಿಯ ನಾಳಿಕೋಳಿವಂತೆ' ಅಂದಾಗ ಕರಿಯಪ್ಪನಿಗೆ ಅದಷ್ಟೇ ದಡುಗಿದ್ದರೂ ಮನಸ್ಸು ತಂಗಬೇಕೆನಿಸಿತು. ಕರಿಯಪ್ಪನವರು ಇದನ್ನೆಲ್ಲ ಮೊದಲೇ ಅಂದಾಜಿಸಿಯೇ ಸಂಜೆ ಮಾಡಿಕೊಂಡು ಹೆಂಡ್ತಿ ತವರಿಗೆ ಇಳಿದಿದ್ದರೇನೋ..

ಅದರಂತೆ ಹೆಂಡ್ತಿ ರಂಗಮ್ಮಿಗೆ ಕಾರ ಅರೆಯಲು ಹೇಳಿ ರಂಗಯ್ಯ ಕೆಂದಗೆ ಅಂಡಬಂಡನಂತಿದ್ದ ಹುಂಜನನ್ನು ಹಿಡಿಯಲು ಹೊರಟನು. ಹಿಂದೆ ಕೋಳಿ ಕುಯ್ಯಬೇಕೆಂದಾಗಲೆಲ್ಲ ರಂಗಯ್ಯ ರಾತ್ರಿ ಮಂತ್ರಿಯೊಳಗೆ ಕವುಚಿದ್ದ ಕೋಳಿಗಳನ್ನ ಬೆಳಿಗ್ಗೆ ಬಿಡುವಾಗಲೇ ಮಂತ್ರಿಯನ್ನು ಪೂರ್ತಿ ಎತ್ತದೆ ಅರ್ಧ ಅಮುಕಿಕೊಂಡು ಕೈಯನ್ನು ಮಂತ್ರಿಯೊಳಗೆ ತೂರಿಸಿ ಬೇಕಾದ್ದ ಕೋಳಿಯನ್ನು ಹಿಡಿದ ನಂತರವೇ ಉಳಿದವುಗಳನ್ನ ಬಿಟ್ಟೋಡಿಸುತ್ತಿದ್ದ. ಅದು ಕ್ಕಲ್ಲ ಕ್ಕಲ್ಲ ಎಂದು ಸಾಕಷ್ಟು ಒದರಾಡಿ ಕಾಲು ಕಟ್ಟಿಸಿಕೊಂಡು ಕುಯ್ಯುವವರೆಗೂ ಬಿದ್ದಿರುತ್ತಿತ್ತು. ಚಿಕ್ಕವರಿದ್ದ ರಂಗಯ್ಯನ ಮಕ್ಕಳಿಗೆ ರಾತ್ರಿ ಮಣ್ಣಾಕಿ ಕೋಳಿ ಕವುಚುವಾಗ ಮಂತ್ರಿಯನ್ನೂ

ಎತ್ತಿ ಬಿಸಾಕುವಷ್ಟು ಬಲಿಷ್ಠವಾಗಿದ್ದ ಹುಂಜ ಇಂದು ಸಾರಾಗಿ ಬೇಯುತ್ತಲಿದ್ದು, ಮಂತ್ರಿ ಮೇಲೆ ದುಂಡಿ ಬರುವ ಕೆಲಸ ತಪ್ಪಿತಲ್ಲ ಎಂಬ ಸಮಾಧಾನ. ಇದೆಲ್ಲ ಆಗಿನ ಕೋಳಿಗಳಿಗೆ ಸಂಬಂಧಿಸಿದ ಮಾತು. ಈಗಿನ ಕೋಳಿಗಳನ್ನು ಹಿಡಿದು ಕವುಚುವವರು ಯಾರೂ ಇಲ್ಲದಿದ್ದಕ್ಕೋ ಅಥವಾ ಮಂತ್ರಿಗಳೇ ಕಾಣಿಯಾಗಿರುವುದಕ್ಕೋ ಕೋಳಿಗಳು ಮನೆಯೊಳಗೆ ಬರದಂತಾಗಿ ಮನೆ ಮುಂದಿನ ಕೊಣಬೇವಿನ ಮರದ ಮೇಲೆ ಕೂತು ರಾತ್ರಿಯೆಲ್ಲ ಅಲ್ಲೇ ಜೂಗರಿಸುತ್ತಿದ್ದವು. ಇನ್ನ ಬೆಳಿಗ್ಗೆ ಹೊತ್ತುಟ್ಟುಮುನ್ನ ಎದ್ದು ರೆಕ್ಕೆ ಬಡಿದು ಕೆಳಕ್ಕೆ ಡೈಹೊಡೆದು ತಮ್ಮಷ್ಟಕ್ಕೆ ತಾವು ದೇಶಾಂತರ ಬಿದ್ದುಹೋಗುತ್ತಿದ್ದವು. ಇನ್ನು ಅವು ಮನೆ ಸೇರಿದ್ದು ಸಂಜೆ ಮಾಡ್ವೆಂದೆ.

ಹೀಗಿರುವಾಗ ಮಾವ ಕರಿಯಪ್ಪನವರು ಬಂದ ಟೈಮೂ, ಕೋಳಿಗಳು ಮನೆ ಬಾಗಿಲಿಗೆ ಬರುವ ಟೈಮೂ ಎರಡೂ ಒಂದೇ ಆಗಿ ಅಂಡ ಬಂಡ ಹುಂಜ ಮನೆ ಮುಂದೆ ಬಂದು ನಿಂತು, ಚನ್ನಪ್ಪನವರ ನೋಟಕ್ಕೆ ಸಿಕ್ಕಿ ಆಸೆ ಇಮ್ಮಡಿಗೊಳಿಸಿ ರಾತ್ರಿ ಇಲ್ಲೇ